

Firefox (ಫೈರ್‌ಫಾಕ್ಸ್) ಗಾಗಿ ಸೂಚನಾಪತ್ರ

ಸ್ಪೋಕನ್ ಟ್ಯೂಟೋರಿಯಲ್ ತಂಡ

ಐ. ಐ. ಟಿ. ಬಾಂಬೆ

1 ಆನ್ಲೈನ್ / ಆಫ್ಲೈನ್ ವಿಷಯಗಳು

1. ಸ್ಪೋಕನ್ ಟ್ಯೂಟೋರಿಯಲ್ ಗಳ ಆನ್ಲೈನ್ ವಿಷಯಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪಡೆಯಬಹುದು.
<http://spoken-tutorial.org/tutorial-search/>
2. ಆಫ್ಲೈನ್ ನಲ್ಲಿ ಕಲಿಯಲು, ಸ್ಪೋಕನ್ ಟ್ಯೂಟೋರಿಯಲ್ ಗಳನ್ನು ಈ ಕೆಳಗಿನ ಲಿಂಕ್ ನಿಂದ ನೀವು ಡೌನ್‌ಲೋಡ್ ಸಹ ಮಾಡಬಹುದು.
<http://spoken-tutorial.org/cdcontent/>
3. ನೀವು ಕಲಿಯಲು ಇಷ್ಟಪಡುವ ಭಾಷೆಯಲ್ಲಿ, FOSS ವಿಭಾಗಗಳನ್ನು ಈ ಲಿಂಕ್ ನಿಂದ ಡೌನ್‌ಲೋಡ್ ಮಾಡಿ.
4. ಸ್ಪೋಕನ್ ಟ್ಯೂಟೋರಿಯಲ್ ವಿಷಯವು ಒಂದು zip ಫೈಲ್ ನ ರೂಪದಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್‌ಲೋಡ್ ಆಗುವುದು.
5. zip ಫೈಲ್ ನಲ್ಲಿರುವ ವಿಷಯಗಳನ್ನು ಎಕ್ಸ್‌ಟ್ರಾಕ್ಟ್ ಮಾಡಿ ಉಪಯೋಗಿಸಿ.

2 ಅಭ್ಯಾಸ ಮಾಡುವ ವಿಧಾನ

1. ನಿಮಗೆ ಸ್ಪೋಕನ್ ಟ್ಯೂಟೋರಿಯಲ್ ಗಳ ಹಾಗೂ ಫೈಲ್ ಗಳ ಸೆಟ್ ಅನ್ನು ನೀಡಲಾಗಿದೆ.
2. ನೀವು ಟ್ಯೂಟೋರಿಯಲ್ ಗಳನ್ನು ಒಂದೊಂದಾಗಿ ಅಭ್ಯಾಸಮಾಡಿ.
3. ನೀವು ಸ್ಪೋಕನ್ ಟ್ಯೂಟೋರಿಯಲ್ ಅನ್ನು ಕೇಳಬಹುದು ಮತ್ತು ವಿಡಿಯೋದಲ್ಲಿ ತೋರಿಸಿದ ಎಲ್ಲ ಹಂತಗಳನ್ನು ಮಾಡಲು ಪ್ರಯತ್ನಿಸಬಹುದು.
4. ಹೀಗೆ ಮಾಡಲು ನಿಮಗೆ ಕಷ್ಟವಾದರೆ, ನೀವು ಪೂರ್ತಿ ವಿಡಿಯೋವನ್ನು ಮೊದಲು ಒಂದುಸಲ ಕೇಳಿ ನಂತರ, ಎರಡನೆಯ ಸಲ ಕೇಳುವಾಗ ಮಾಡಲು ಪ್ರಯತ್ನಿಸಬಹುದು.

3 Firefox (ಫೈರ್‌ಫಾಕ್ಸ್)

1. "Select FOSS" ಅಥವಾ "All FOSS Categories" ಎಂಬ ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು "Firefox" ಅನ್ನು ಆಯ್ಕೆಮಾಡಿ.

2. "Select Language" ಅಥವಾ "All Languages" ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಕಲಿಯಲು ಬೇಕಾಗಿರುವ ಭಾಷೆಯನ್ನು (English, Hindi, Marathi...) ಆರಿಸಿಕೊಳ್ಳಿ.
3. "Submit" ಬಟನ್ ನ ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಆಯ್ಕೆಗೆ ಅನುಗುಣವಾಗಿ ಟ್ಯುಟೋರಿಯಲ್ ಗಳ ಒಂದು ಸೂಚಿಯನ್ನು ನೀವು ನೋಡುವಿರಿ.
5. ತೋರಿಸಲಾದ ಸೂಚಿಯಲ್ಲಿಯ ಮೊದಲನೆಯ ಟ್ಯುಟೋರಿಯಲ್ ನೊಂದಿಗೆ ಆರಂಭಿಸಿ.

4 ಮೊದಲ ಟ್ಯುಟೋರಿಯಲ್: Introduction (ಪರಿಚಯ)

1. "Introduction" ಎಂಬ ವಿಷಯವನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
2. ಟ್ಯುಟೋರಿಯಲ್ ಅನ್ನು ವೀಕ್ಷಿಸಲು, ಪ್ಲೇಯರ್ ನಲ್ಲಿ ಇರುವ "Play" ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
3. ಪ್ಲೇಯರ್ ನ ಕೆಳಭಾಗದಲ್ಲಿ ಈ ಟ್ಯುಟೋರಿಯಲ್ ಗೆ ಬೇಕಾದ "Pre-requisite" (ಪೂರ್ವ ಸಿದ್ಧತೆ) ಕಾಣುತ್ತದೆ (ಆನ್ಲೈನ್ ವಿಷಯಗಳಿಗಾಗಿ ಮಾತ್ರ).
4. ಪ್ಲೇಯರ್ ನ ಕೆಳಭಾಗದಲ್ಲಿ Outline, Assignments, Code Files ಮತ್ತು Slides ಗಳು ಲಭ್ಯವಿರುತ್ತವೆ.
5. ಜೊತೆಜೊತೆಗೆ ನಿಮಗೆ ಅಭ್ಯಾಸ ಮಾಡಲು ಸಾಧ್ಯವಾಗುವಂತೆ ಬ್ರೌಸರ್ ನ ಗಾತ್ರವನ್ನು ಹೊಂದಿಸಿ.

4.1 ಲಿನಕ್ಸ್ (Linux) ಅಪರೇಟಿಂಗ್ ಸಿಸ್ಟಂನಲ್ಲಿ ಅಭ್ಯಾಸಕ್ಕಾಗಿ ಸೂಚನೆಗಳು

- (ಅ) ಟ್ಯುಟೋರಿಯಲ್ ಗಳನ್ನು ಲಿನಕ್ಸ್ (Linux) ಅಪರೇಟಿಂಗ್ ಸಿಸ್ಟಂನಲ್ಲಿ ವಿವರಿಸಲಾಗಿದೆ.
- (ಆ) ಹೀಗಾಗಿ ಲಿನಕ್ಸ್ ಬಳಕೆದಾರರಿಗೆ ಟ್ಯುಟೋರಿಯಲ್ ನಲ್ಲಿ ಹೇಳಿರುವುದನ್ನು ಅನುಸರಿಸಲು ಸುಲಭವಾಗುವುದು.

4.2 ವಿಂಡೋಸ್ (Windows) ಅಪರೇಟಿಂಗ್ ಸಿಸ್ಟಂನಲ್ಲಿ ಅಭ್ಯಾಸಕ್ಕಾಗಿ ಸೂಚನೆಗಳು.

- (ಅ) ಉಬುಂಟು ಲಿನಕ್ಸ್ ನಲ್ಲಿ Firefox ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ಈ ಟ್ಯುಟೋರಿಯಲ್ ನಲ್ಲಿ 3:03 ನಿಮಿಷದಿಂದ 4:59 ನಿಮಿಷದವರೆಗೆ ತೋರಿಸಲಾಗಿದೆ.
- (ಆ) Windows ಅಪರೇಟಿಂಗ್ ಸಿಸ್ಟಂನಲ್ಲಿ Firefox ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿಯಲು 'ಇನ್ಸ್ಟಾಲ್ಲೇಶನ್ ಶೀಟ್' ಅನ್ನು ನೋಡಿ.
- (ಇ) ಟರ್ಮಿನಲ್ ಅನ್ನು ಉಪಯೋಗಿಸಿ Firefox ಅನ್ನು ಹೇಗೆ ಓಪನ್ ಮಾಡುವುದೆಂದು ಈ ಟ್ಯುಟೋರಿಯಲ್ ನಲ್ಲಿ 5:00 ನಿಮಿಷದಿಂದ 5:20 ನಿಮಿಷದವರೆಗೆ ತೋರಿಸಲಾಗಿದೆ.

(ಈ) Windows ನಲ್ಲಿ Firefox ಅನ್ನು ಓಪನ್ ಮಾಡಲು, ಕ್ರಮವಾಗಿ Start -> All Programs -> Mozilla Firefox ಇವುಗಳ ಮೇಲೆ ಕ್ಲಿಕ್ ಮಾಡಿ.

(ಉ) ಇದು Windows ನಲ್ಲಿ Firefox ಅನ್ನು ಓಪನ್ ಮಾಡುವುದು.

4.3 ಅಸೈನ್ಮೆಂಟ್ ಗಳಿಗಾಗಿ ಸೂಚನೆಗಳು

(ಅ) ಟ್ಯೂಟೋರಿಯಲ್ ನಲ್ಲಿ ತೋರಿಸಿದಂತೆಯೇ ಎಲ್ಲ ಕಮಾಂಡ್ ಗಳನ್ನು ಪ್ರಯತ್ನಿಸಿ.

(ಆ) ಅಸೈನ್ಮೆಂಟ್ ಗಳನ್ನು ಟ್ಯೂಟೋರಿಯಲ್ ನಲ್ಲಿ ಸೂಚಿಸಿದಂತೆ ಮಾಡಲು ಪ್ರಯತ್ನಿಸಿ.

6. "ಪ್ಲೇ-ಪಾಸ್-ಪ್ರಾಕ್ಟೀಸ್" ಎಂಬ ವಿಧಾನದಲ್ಲಿ ಪೂರ್ತಿ ಟ್ಯೂಟೋರಿಯಲ್ ಅನ್ನು ಅಭ್ಯಸಿಸಿ.

7. ಒಂದು ಟ್ಯೂಟೋರಿಯಲ್ ಮುಗಿದ ಮೇಲೆ, ಪ್ಲೇಯರ್ ನ ಬಲಬದಿಗೆ ಅಥವಾ ಕೆಳಗೆ ಇರುವ ಪ್ಲೇ-ಲಿಸ್ಟ್ ನಿಂದ ಮುಂದಿನ ಟ್ಯೂಟೋರಿಯಲ್ ಅನ್ನು ಆಯ್ದುಕೊಳ್ಳಿ.

8. ನೀವು ಸರಣಿಯಲ್ಲಿಯ ಎಲ್ಲ ಟ್ಯೂಟೋರಿಯಲ್ ಗಳನ್ನು ಮುಗಿಸುವವರೆಗೆ ಮೇಲೆ ಹೇಳಿದ ಎಲ್ಲ ಸೂಚನೆಗಳನ್ನು ಅನುಸರಿಸಿ.
